

॥ ಅಷ್ಟಮಹಿಷೀಯುಕ್ತಕೃಷ್ಣಸ್ತೋತ್ರಮ್ ॥

ಓಂ ॥ ಹೃದ್ಗಹಾಶ್ರಿತಪಕ್ಷೀಂದ್ರ ವಲ್ಲುವಾಕೈಃ ಕೃತಸ್ತುತೇ ।
ತದ್ಗರುತ್ಕಂಧರಾರೂಢ ರುಕ್ಮಿಣೀಶ ನಮೋಽಸ್ತು ತೇ ॥ ೧ ॥

ಅತ್ಯುನ್ನತ್ಯಾಽಖಿಲೈಃ ಸ್ತುತ್ಯ ಶ್ರುತ್ಯಂತಾತ್ಯಂತಕೀರ್ತಿತ ।
ಸತ್ಯಯೋಹಿತ ಸತ್ಯಾತ್ಮನ್ ಸತ್ಯಭಾಮಾಪತೇ ನಮಃ ॥ ೨ ॥

ಜಾಂಬವತ್ಯಾಃ ಕಂಬುಕಂತಾಲಂಬಿಜ್ಯಂಭಿಕರಾಂಬುಜ ।
ಶಂಭುತ್ಯೈಂಬಕಸಂಭಾವ್ಯ ಸಾಂಬತಾತ ನಮೋಽಸ್ತು ತೇ ॥ ೩ ॥

ನೀಲಾಯ ವಿಲಸದ್ಭೂಷಾಜಾಲಾಯೋಜ್ವಲಮಾಲಿನೇ ।
ಲೋಲಾಲಕೋದ್ಯತ್ಫಾಲಾಯ ಕಾಲಿಂದೀಪತಯೇ ನಮಃ ॥ ೪ ॥

ಜೈತ್ರಚಿತ್ರಚರಿತ್ರಾಯ ಶಾತ್ರವಾನೀಕಮೃತ್ಯವೇ ।
ಮಿತ್ರಪ್ರಕಾಶಾಯ ನಮೋ ಮಿತ್ರವಿಂದಾಪ್ರಿಯಾಯ ತೇ ॥ ೫ ॥

ಬಾಲಾನೇತ್ರೋತ್ಸವಾನಂತಲೀಲಾಲಾವಣ್ಯಮೂರ್ತಯೇ ।
ನೀಲಾಕಾಂತಾಯ ತೇ ಭಕ್ತಾವಾಲಾಯಾಽಸ್ತು ನಮೋ ನಮಃ ॥ ೬ ॥

ಭದ್ರಾಯ ಸ್ವಜನಾವಿದ್ಯಾನಿದ್ರಾವಿದ್ರಾವಣಾಯ ವೈ ।
ರುದ್ರಾಣೀಭದ್ರಮೂಲಾಯ ಭದ್ರಾಕಾಂತಾಯ ತೇ ನಮಃ ॥ ೭ ॥

ರಕ್ಷಿತಾಖಿಲವಿಶ್ವಾಯ ಶಿಕ್ಷಿತಾಖಿಲರಕ್ಷಸೇ ।
ಲಕ್ಷಣಾಪತಯೇ ನಿತ್ಯಂ ಭಿಕ್ಷುಶ್ಲಾಘ್ಯಾಯ ತೇ ನಮಃ ॥ ೮ ॥

ಷೋಡಶಸ್ತ್ರೀಸಹಸ್ರೇಶಂ ಷೋಡಶಾತೀತಮಚ್ಯುತಮ್ ।
ಈಡೇತ ವಾದಿರಾಜೋಕ್ತಪ್ರೌಢಸ್ತೋತ್ರೇಣ ಸಂತತಮ್ ॥ ೯ ॥

॥ ಇತಿ ಶ್ರೀಮದ್ವಾದಿರಾಜಯತಿಕೃತಂ ಅಷ್ಟಮಹಿಷೀಯುಕ್ತಕೃಷ್ಣಸ್ತೋತ್ರಂ ಸಂಪೂರ್ಣಮ್ ॥